



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೩೧, ಜುಲೈ, ೨೦೨೪(ಶ್ರಾವಣ, ೦೯ ಶಕವರ್ಷ, ೧೯೪೬) BENGALURU, WEDNESDAY, 31, JULY, 2024(SHRAVANA, 09, SHAKAVARSHA, 1946)	ನಂ.೩೬೯ No. 369
-----------------------	--	-------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 23 ಎಸ್‌ಪಿಕ್ಯೂ(ಇ) 2024

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಕಾಸ ಸೌಧ, ಬೆಂಗಳೂರು  
ದಿನಾಂಕ: 31.07.2024

### 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರಡಿ ಅಧಿಸೂಚನೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 28.02.2024 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆ ಪುಟ ಸಂಖ್ಯೆ: 1 ರಿಂದ 6 ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 23 ಎಸ್‌ಪಿಕ್ಯೂ 2024, ಬೆಂಗಳೂರು ದಿನಾಂಕ: 28.02.2024 ರ ಪ್ರಕಾರ ಸರ್ಕಾರದ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತದ ರೀಜ್-6 ಕೊತ್ತನೂರು ಡಿಪೋ ನಿರ್ಮಾಣಕ್ಕಾಗಿ ಹೆಚ್ಚುವರಿ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಅನುಸೂಚಿಯಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗಿನ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ.

### ಅನುಸೂಚಿ

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ಥಳೀಯ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಕೊತ್ತನೂರು ಡಿವೀಷನ್											
ಗ್ರಾಮ: ಕೊತ್ತನೂರು		ಹೋಬಳಿ - ಉತ್ತರಹಳ್ಳಿ-1			ತಾಲ್ಲೂಕು : ಬೆಂಗಳೂರು ದಕ್ಷಿಣ				ಜಿಲ್ಲೆ : ಬೆಂಗಳೂರು		
1	1. ಎ.ಆರ್.ಪ್ರೇಮ ಕೋಂ ಲೇಟ್ ಎ.ಎಂ.ರಾಮ ರಾಜು 2. ಎ.ಆರ್.ಗಾಯ ತ್ರಿ ಬಿನ್ ಲೇಟ್ ಎ.ಎಂ.ರಾಮ ರಾಜು 3. ಎ.ಆರ್. ಶ್ರುತಿ ಬಿನ್ ಲೇಟ್ ಎ.ಎಂ.ರಾಮ ರಾಜು	1. ಎ.ಆರ್.ಪ್ರೇಮ ಕೋಂ ಲೇಟ್ ಎ.ಎಂ.ರಾಮ ರಾಜು 2. ಎ.ಆರ್.ಗಾಯ ತ್ರಿ ಬಿನ್ ಲೇಟ್ ಎ.ಎಂ.ರಾಮ ರಾಜು 3. ಎ.ಆರ್. ಶ್ರುತಿ ಬಿನ್ ಲೇಟ್ ಎ.ಎಂ.ರಾಮ ರಾಜು	DP-1/C	87	-	680.60	ಮೆ   ಶೋಭಾ ರವರ ಸ್ವತ್ತು	ಲಕ್ಷ್ಮಮ್ಮ ಕೋಂ ಕೃಷ್ಣಮರಾ ಜು ರವರ ಸ್ವತ್ತು	ಎ.ಎಂ.ರಾ ಮ ರಾಜು ಮತ್ತು ಇತರರ ಸ್ವತ್ತು	ಲಕ್ಷ್ಮಮ್ಮ ಕೋಂ ಕೃಷ್ಣಮರಾ ಜು ಮತ್ತು ಎಸ್. ಸಿ. ಗೋಕರ್ಣ ರವರ ಸ್ವತ್ತು	ಖಾಲಿ ಜಾಗ

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ಥಳೀಯ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿದ್ಯುತ್‌ಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
	4. ಎಂ.ವಿ.ರಾಮ ಸ್ವಾಮಿ ರಾಜು, 5. ಚೆನ್ನಾರೆಡ್ಡಿ.ಎ, 6. ಬಿ.ಆರ್. ಪ್ರದೀಪ್ ಕುಮಾರ್ 7. ಎಸ್.ಗೋಪಿ ನಾಥ್	4. ಎಂ.ವಿ.ರಾಮ ಸ್ವಾಮಿ ರಾಜು, 5. ಚೆನ್ನಾರೆಡ್ಡಿ.ಎ, 6. ಬಿ.ಆರ್. ಪ್ರದೀಪ್ ಕುಮಾರ್ 7. ಎಸ್.ಗೋಪಿ ನಾಥ್									
ಒಟ್ಟು						680.60					

### ಘೋಷ್ವಾರ್

ಕ್ರ. ಸಂ.	ಗ್ರಾಮದ ಹೆಸರು	ಹೋಬಳಿ	ತಾಲ್ಲೂಕು	ವಿಸ್ತೀರ್ಣ (ಚ.ಮೀ. ಗಳಲ್ಲಿ)
1	ಕೊತ್ತನೂರು	ಉತ್ತರಹಳ್ಳಿ-1	ಬೆಂಗಳೂರು ದಕ್ಷಿಣ	680.60
ಒಟ್ಟು ವಿಸ್ತೀರ್ಣ				680.60

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
(ಸಿ.ವಿ. ಹರಿದಾಸನ್)  
ಸರ್ಕಾರದ ಅಧೀನ ಕಾರ್ಯದರ್ಶಿ  
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ(ಕೈ.ಅ)